

ಮಹಿಳೆಯರನ್ನು ಬಾಧಿಸುವ ಗಭರ್ಕೋಶದ ಸಮಸ್ಯೆಗಳು ಜನರಲ್‌ರೂಪ ತಪ್ಪೆ ಬಗೆಯ ಕಲ್ಪನೆಗಳು ಹಾಗೂ ಪರಿಹಾರಗಳು

ಗಭರ್ಕೋಶ ಸಂತಾನೋತ್ಪತ್ತಿಯ ಪ್ರಮುಖ ಅಂಗ. ಪ್ರತಿಯೊಂದು ಹೆಚ್ಚೀಗೂ ಪ್ರತಿ ತಿಂಗಳು ಮತ್ತು ಸೂರ್ಯವಾಗಲು ಈ ಗಭರ್ಕೋಶವೇ ನೇರವಾಗುತ್ತದೆ. ಇಂತಹ ಮಹತ್ತರ ಕೆಲಸಕ್ಕೆ ನೇರವಾಗುವ ಗಭರ್ಕೋಶ ಒಂದ್ಭೇದ್ಯಾದ ಯಾವುದೂ ಕಾರಣಗಳಿಂದ ರೋಗಿಗ್ರಹಿತಾಗಿ ತನ್ನ ನಿಯಮಿತ ಕೆಲಸ ಕಾರ್ಯ ಮಾಡಲು ಅಸಮರ್ಥವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅದನ್ನು ತೆಗೆಯುವುದೇ ದಾರಿ. ತಡೆದುಕೊಳ್ಳಲು ಆಗದಂತಹ ಅಸಾಧ್ಯ ನೋವಿನ ಸಂದರ್ಭದಲ್ಲಿ ಅದನ್ನು ತೆಗೆಯಿಸಿ ಹಾಕುವುದರಲ್ಲಿ ಯಾವುದೇ ತಪ್ಪಿಲ್ಲ, ಆಗ ಜೀವಿತಾವಧಿಯ ಗುಣಮಟ್ಟವು ಉತ್ತಮಗೊಳ್ಳುತ್ತದೆ. ಆದರೆ ಕೆಲವರು ಗಭರ್ಕೋಶ ತೆಗೆಸಿಕೊಂಡರೆ ನನಗೇ ಆ ಸಮಸ್ಯೆ ಆಗಬಹುದು, ಈ ಸಮಸ್ಯೆ ಆಗಬಹುದು ಎಂಬ ತಪ್ಪೆ ಕಲ್ಪನೆ ಹೊಂದಿರುತ್ತಾರೆ.

ಹಾಗೆನು ತಪ್ಪೆ ಕಲ್ಪನೆಗಳು?

1. ಗಭರ್ಕೋಶ ತೆಗೆಯಿಸಿದರೆ ಶಕ್ತಿ ಹೊರಟು ಹೋಂಗುತ್ತದೆ, ಜಿಂಬಾನಸಕ್ತಿ ಇರುವುದಿಲ್ಲ

ಹಾಗೆನು ಇಲ್ಲ, 50ನೇ ವಯಸ್ಸಿನ ಆಸುಪಾಸಿನಲ್ಲಿ ಮಹಿಳೆಯರಿಗೆ ಮಾಡ್ಯು ನಿಲ್ಲುತ್ತದೆ. ಆಗ ಅಂಡಾಶಯದಿಂದ ಬಿಡುಗಡೆಯಾಗುವ ಈಸ್ಟೋಜೆನ್ ಹಾಗೂ ಪ್ರೋಜೆಸ್‌ಸ್ಟಾನ್ ಹಾಮೋನಾಗಳ ಪ್ರಮಾಣ ಕಡಿಮೆಯಾಗುತ್ತದೆ. 35-40ರ ಆಸುಪಾಸಿನ ಮಹಿಳೆಯರ ಗಭರ್ಕೋಶ ತೆಗೆಯಿಸಬೇಕಾದ ಅನಿವಾರ್ಯ ಸ್ಥಿತಿ ಬಂದಾಗ ಅದರ ಜೊತೆಗೆ ಅಂಡಕೋಶವನ್ನು ತೆಗೆಯಲಾಗುವುದಿಲ್ಲ. ಹೀಗಾಗಿ ಅದು ಹಾಮೋನು ಬಿಡುಗಡೆ ಕೆಲಸವನ್ನು ಚಾಚುತ್ಪಡೆ ವಾಡುತ್ತಿರುತ್ತದೆ. ಆ ಕಾರಣದಿಂದ ಶಕ್ತಿ ಕೆಂಪುಯಾಗುವ, ಜೀವನೋತ್ಸವ ಕುಗ್ಗೆಗೆ ಪ್ರತ್ಯೇಕೀಯೇ ಉದ್ಘಾಟಿಸುವುದಿಲ್ಲ. ಮೂದಲಿನ ಕ್ರಿಯಾಶೀಲತೆ ಹಾಗೆಯೇ ಉಳಿದಿರುತ್ತದೆ.

2. ಮೂಲಕೆಂಪು ದುರ್ಬಲಗೊಳ್ಳುತ್ತವೆ. ನೋವಿನಿಂದ ಕೂಡಿರುತ್ತದೆ.


ಅಂಡಾಶಯದಿಂದ ಬಿಡುಗಡೆಯಾಗುವ ಹಾಮೋನಾಗಳು 50ನೇ ವಯಸ್ಸಿನ ತನಕಪೂರ್ವ ಮಹಿಳೆಯರನ್ನು ಹಾಗೆಯೇ ಕ್ರಿಯಾಶೀಲರಾಗಿ ಇಟ್ಟಿರುತ್ತದೆ. ಗಭರ್ಕೋಶ ನಿವಾರಣೆ ಮಾಡುವ ಸಂದರ್ಭದಲ್ಲಿ ಅವರ ಅಂಡಾಶಯವನ್ನು ತೆಗೆಯುದೇ ಹಾಗೆಯೇ ರಕ್ತಸಲಪುವುದರಿಂದ ಅವರ ಮೂಳೆಗಳು ದುರ್ಬಲಗೊಳ್ಳುವ ಪ್ರತ್ಯೇಕೀಯೇ ಉದ್ಘಾಟಿಸುವುದಿಲ್ಲ.

3. ಲ್ಯಾಂಗಿಕ ಅನುಕ್ತಿ ಉಗ್ನಿತ್ತದೆ.

ಗಭರ್ಕೋಶವನ್ನು ತೆಗೆ ಹಾಕುವುದರಿಂದ ಲ್ಯಾಂಗಿಕ ಕ್ರಿಯಾಶೀಲತೆ ಕಡಿಮೆಯಾಗುವುದಿಲ್ಲ. ಗಭರ್ಕೋಶದ ಕೆಳಭಾಗದಲ್ಲಿರುವ ವರ್ಜೆಸ್‌ನಾಗಲ್ಲಿ ಈಸ್ಟೋಜೆನ್ ಹಾಗೂ ಪ್ರೋಜೆಸ್‌ಸ್ಟಾನ್ ಹಾಮೋನು ಮೂದಲಿನ ಹಾಗೆಯೇ ಕೆಲಸ ಮಾಡುತ್ತಿರುತ್ತದೆ. ಅದೇ ಸ್ಥಿತಿ ಉಳಿದಿರುತ್ತದೆ. ಹಾಗಾಗಿ ಲ್ಯಾಂಗಿಕ ಚಟುವಟಿಕೆಗೆ ಯಾವುದೇ ಬಾಧ ಉಂಟಾಗುವುದಿಲ್ಲ.

4. ತೊಕ ತೆಜ್ಜೀಣುತ್ತದೆ. ದಂಪಣಾಗುತ್ತದೆ.

ಗಭರ್ಕೋಶ ನಿವಾರಣೆಗೂ ದೇಹ ದಪ್ಪಗಾಗುವುದಕ್ಕೂ ಯಾವುದೇ ಸಂಬಂಧ ಇಲ್ಲ. 40-45ನೇ ವಯಸ್ಸಿನ ಬಳಿಕ ಬೇರೆ ಬೇರೆ ಕಾರಣಗಳಿಂದ ದೇಹ ದಪ್ಪಗಾಗುವುದು ಸಹಜ. ಆದರೆ ಗಭರ್ಕೋಶ ನಿವಾರಣೆ ಮಾಡಿದ ಬಳಿಕ ದೇಹ ಶೂಕರ ಹೆಚ್ಚಿತ್ತದೆ ಎನ್ನುವುದು



ತಪ್ಪುಕಲ್ಪನೆ. ಕ್ರಿಯಾಶೀಲ ಜೀವನ್ಯೆಲ್ಲಿ, ಸೂಕ್ತ ಆಹಾರ, ದ್ಯುನಂದಿನ ವ್ಯಾಯಾಮ, ನಡಿಗೆ ಮುಂತಾದವುಗಳಿಂದ ದೇಹತೂಕ ಹೆಚ್ಚಿಗೆಯಾಗಿ ನೋರಿಕೊಳ್ಳುವೇತ್ತು.

5. ಗಭರ್ಕೋಶ ತೆಗೆದುಹಾಕಿದ ಬಂಜಕ ಬಂದರಿಂದ ಬಂದೂಪರೆ ತಿಂಗಳ ಕಡ್ಡಾಗ ವಿಶ್ರಾಂತಿ ಮಾಡಬೇಕು.

ಇಂದಿನ ವ್ಯಾಧಿಕೆಯ ತಂತ್ರಜ್ಞಾನ ಅದಮ್ಮೆ ವಿಕಾಸಗೊಂಡಿದೆಯಿಂದರೆ, ಕಡಿಮೆ ಸಮಯದಲ್ಲಿ, ಅತಿ ಸಣ್ಣ ರಂದ್ರದ ಮೂಲಕ ಶಸ್ತರಿಕೆ ಪ್ರತ್ಯೇಕೀಯೇ ನಡೆಸಲಾಗುವುದರಿಂದ ರಕ್ತಸೂಪದ ಪ್ರಮಾಣವೂ ಕಡಿಮೆ ಹಾಗೂ ಬಹುಬೇಗ ಗಾಯ ಗುಣಾಗುವುದರಿಂದ ರಕ್ತಸೂಪದ ಪ್ರಮಾಣವೂ ಕಡಿಮೆ ಹಾಗೂ ಬಹುಬೇಗ ಗಾಯ ಗುಣಾಗುವುದರಿಂದ 3-4 ದಿನಗಳಲ್ಲೇ ದ್ಯುನಂದಿನ ಚಟುವಟಿಕೆಗಳಿಗೆ ಮರಳಬಹುದು. ವಾರದಲ್ಲಿಯೇ ಉದ್ಯೋಗಸ್ಥ ಮಹಿಳೆಯರು ತಮ್ಮ ನೌಕರಿಗೆ ಹಾಜರಾಗಬಹುದು. ಹಾಗಾಗಿ ತಿಂಗಳಿಗಷ್ಟಿಲ್ಲ ರಚೆ ತೆಗೆದುಹಾಂಡು ಮನ್ಯಲ್ಲಿಯೇ ಇರಬೇಕಾಗುತ್ತದೆ ಎಂಬ ಭಾವನೆ ತಪ್ಪು.

6. 2-3 ಸಿನೆಲಿರಿಯಾ ಬಂಜಕ ಲಾಘಾಂಲೆಸ್‌ಬ್ರೆಹ್‌ ಶ್ರುತಿಕಿಣಿ ನಾಷ್ಟಿಕಿಲ್ಲ

ಆದರೆ ನುರಿತ ಶಸ್ತರಿಕೆತ್ತಾ ತಜ್ಜೀರಿಗೆ ಅದು ಕೂಡ ಬಂದು ಮಾಮೂಲು ಶಸ್ತರಿಕೆಯೇ ಹೇಬೆಯು.

ಡಾ॥ ಜ.ರಮೇಶ್

ನಾಮನಿಷಿ: ಗಭರ್ಕೋಶ ನಿವಾರಣೆ ಮಾಡಿಕೊಂಡ ಬಂದು ಅಂಡ ತನಕ ಲ್ಯಾಂಗಿಕ ಜಟಿಲತೆಯಿಂಬಿಳಿ ತೊಡಗಬಾರದು.

ಗಭರ್ಕೋಶ ನಿವಾರಣೆಯ ಶ್ರುತಿಯೆಂದು ತಜ್ಜೀರಿಯಾಗುತ್ತದೆ. ಅಂಡಕೋಶವನ್ನು ಹಾಗೆಯೇ ಉಳಿಸಲಾಗುತ್ತದೆ. ಹಿಂಗಾರಿ ಹಾಮೋನು ಜಿಂಗಾರಿಗಳಿಲ್ಲ ರಚೆ ತೆಗೆದುಹಾಂಡು ಮನ್ಯಲ್ಲಿಯೇ ಇರಬೇಕಾಗುತ್ತದೆ.

ಗಭರ್ಕೋಶ ಶಸ್ತ್ರಜಿತಿಯ ಹೆಚ್ಚಿನ ಮಾಹಿತಿ ಮತ್ತು ಜಿತ್ತಿನಾಗಿ ವೃದ್ಧರನ್ನು ನಂಪರ್ತಿಸಿ:

ಅಲ್ಲಿಯನ್ ಹಾಸ್ಪಿಟಲ್

(Unit of Dr. Ramesh Hospital)

ವ್ಯಾಪ್ತಿಕ್ ಲಾಘಾಂಲೆಸ್‌ಬ್ರೆಹ್ ಮತ್ತು ನೈರ್ಲಾಂಕಾಲಿಕ ಹಾಸ್ಪಿಟಲ್

ರಾಜಾಜನಗರ:
ನಂ.6/63, 59ನೇ ಅಡ್ಡರಸ್, 4ನೇ ಬ್ಲಾಕ್, ರಾಜಾಜನಗರ ಎಂಬ್ಲೆಸ್‌ಬ್ರೆಹ್, ಎಂ.ಇ.ಬಿ. ಪಾಲಿಟಿಕ್ ಸ್ಟೋರ್, ರಾಮಹಂಡ್ರಾಪುರ, ಕರ್ನಾಟಕ, ಭಾರತ.

ಫೋನ್: 080-23151873 Mob: 9900031842

E-mail: endoram2006@yahoo.in, Website: www.laparoscopicsurgeries.com

ರಾಜಾಜಿಲಾಂಕ್ಲಿನಿಕ್ಸ್:

ನಂ.915, 1ನೇ ಮಹಡಿ, ಧನುಷ್ಕಾ ಮ್ಹಾಡ, ಬೆಂಗಳೂರು, ಕರ್ನಾಟಕ, ಭಾರತ. ರಾಜಾಜಿಲಾಂಕ್ಲಿನಿಕ್ಸ್ ನಾಷ್ಟಿಕಿಲ್ಲ.

ಫೋನ್: 080-28606789 Mob: 9663311128